

ವ್ಯವಸ್ಥೆಯಲ್ಲಿ ಸಂಚಾರ ಅಡ್ಡಪರೆ ಬೆಳವಣಿಗೆ ಇತ್ತಾದಿ ಕೇಂದ್ರ ನರಮಂಡಲ ಜಲದ ಸಂಚಾರಕ್ಕೆ ಅಡ್ಡಿಯನ್ನೊಡ್ಡುತ್ತವೆ.

ಸೋಂಕಿನ ಬಳ್ಳವಳಿಗಳು

ಮೆದುಳಿನ ಹೊರೆಯುರಿತದ ನಂತರ ಸ್ತಾವಕಗಳು ಗಟ್ಟಿಗೊಂಡು ಕೇಂದ್ರ ನರಮಂಡಲ ಜಲದ ಸಂಚಾರಕ್ಕೆ ಅಡ್ಡಿಯನ್ನೊಡ್ಡಿದಾಗ ಲೋಮನಾಳಗಳ ಹೀರಿಕೆಗೆ ನಿಲುಕುವುದಿಲ್ಲ. ಭಾರತದಲ್ಲಿ ಕ್ಷಯ ರೋಗದ ಹಾವಳಿ ಇನ್ನೂ ಹಚ್ಚೆ ಹಸಿರಾಗಿಯೇ ಇರುವುದರಿಂದ ಈ ಕಾರಣದಿಂದಾಗಿ ನೀರೆದಲ್ಲಿಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಲು ಅನುಕೂಲವಾಗಿದೆ. ನರಚಾತ ಶಿಶುಗಳಿಗೆ ಮೊದಲಿನ 2 ತಿಂಗಳಲ್ಲಿ ದಾಳಿ ಇಡುವ, ಮೆದುಳಿಗೆ ಮುಕ್ಕಿಗೆ ಹಾಕುವ ಸೋಂಕು ರೋಗಗಳು ನೀರೆದಲ್ಲಿಯ ಉದುಗೊರೆ ಕೊಡುವವು.

ಮೆದುಳಿನಲ್ಲಿ ಬೆಳೆಯುವ ಗಡ್ಡೆ ಗಂಟಿಗಳು

ಶಿಶುಗಳಲ್ಲಿ ಮತ್ತು ಮುಕ್ಕಳಲ್ಲಿ ಮೆದುಳಿನಲ್ಲಿ ಬೆಳೆಯುವ ಗಡ್ಡೆ ಗಂಟಿಗಳಿಗೆನೂ ಹೊರತೆಯಿಲ್ಲ. ಹ್ಯಾಂಬಿರಕ್ಕು ಲೋಮಾ, ಮೂರನೇ ನಿಲಂದುದಲ್ಲಿ ಬೆಳೆಯುವ ಗ್ನ್ಯಾಯೋಮಾ ನೀರೆದಲ್ಲಿ ನಿಮಾರ್ಣಗೊಳ್ಳುವಲ್ಲಿ ಸಹಕರಿಸುವವು.



ತೆಲಿಪೆಟ್ಟು

ನರಚಾತ ಶಿಶುವಿನ ಕಾಲಾವಧಿಯಲ್ಲಿ, ಮೆದುಳಿನ ಆವರಣದಲ್ಲಿಯ ರಕ್ತಸ್ವಾವವನ್ನುಂಟು ಮಾಡುವ ತಲೆ ಹೆಟ್ಟಿಗಳು ನೀರೆದಲ್ಲಿಯ ಬೆಳವಣಿಗೆಗೆ ಕಾರಣವಾಗುವುದು.

ಹೀರಿಕೆಯಲ್ಲಿ ದೋಷ

ನಾಳಗಳಿಯಲ್ಲಿ ರಕ್ತ ಕರಣಗಟ್ಟಿವಿಕೆಯಿಂದ ಹೀರಲ್ಪಟ್ಟ ಕೇಂದ್ರ ನರಮಂಡಲ ಜಲದ ಸಾಗಾಣಕೆಗೆ ಅಡ್ಡಿಯನ್ನೊಡ್ಡುವುದರ ಪ್ರಯೋಗ

ನೀರೆದಲ್ಲಿ ಸದ್ದಿಲ್ಲದೆ ಹೆಚ್ಚೆ ಹಾಕುವುದು. ಇದು ಕ್ಷಾಚಿತ್ತಾಗಿ ಕಾಡುವ ಕಾರಣವಾಗಿದೆ.

ರೋಗದ ಲಕ್ಷಣಗಳು

ಸಂಚಾತ ನ್ಯೂನರೆಗಳ ನೇರಳಲ್ಲಿ ಅರಳುವ ನೀರೆದಲ್ಲಿ ಹುಟ್ಟುವಾಗಲೇ ತನ್ನ ಇರುವಿಕೆಯ ಕರುಹನ್ನು ನೀಡುವುದು. ಇದರಿಂದ ಹೆರಿಗೆ ಕವ್ವಕರ ವಾಗುವುದು, ಇಲ್ಲವೇ ಹಟ್ಟಿದ 2-3 ತಿಂಗಳಲ್ಲಿ ನೀರೆದಲ್ಲಿ ವಿಕಾಸಗೊಳ್ಳಬಹುದು. ತಲೆ ದೊಡ್ಡದಾಗುವುದು ಪರವ ತುಂಬಿದ ನಂತರ ಪ್ರಾರಂಭವಾದಲ್ಲಿ ಅದು ಆಡಿಕೆತ ಕಾರಣದ ಹೊಡುಗೆಯಾಗಿರುತ್ತದೆ.

ಈ ರೋಗದ ಪ್ರಮುಖ ಲಕ್ಷಣ, ಗಮನಸಳೀಯುವವನ್ನು ತಲೆ ದೊಡ್ಡದಾಗುವುದು. ತಲೆ ಬುರುಡೆಯ ನಡುವಿನ ಸಂದರ್ಭಗಳು ಸಂಪೂರ್ಣವಾಗಿ ಒಂದಕ್ಕೊಂದು ಬೆಳೆದುಕೊಂಡಿರದೇ ಇರುವುದರಿಂದ ಇದು ಸುಗಮವಾಗುವುದು. ಹಕ್ಕ ಉಬ್ಬಿವುದು, ತಲೆಯ ಚಮ್ಮೆ ಹಿಗ್ಗಿ ಹೀಚಿದಂತಾಗಿ ಮಿರಿ ಮಿರಿ ಮಿಂಚುವುದು ಮತ್ತು ಆ ಭಾಗದಲ್ಲಿಯ ಶಿರಗಳು ಉಬ್ಬಿದಂತಾಗಿ ಎದ್ದು ಕಾಣುವವು. ನ್ಯೂಗಳು ಅಗಲವಾಗುವುದು. ತಲೆ ತಲ್ಲಿದಾಗ ಒಡೆದ ಗಿರಿಯು ಶಬ್ದ ಕೇಳಿ ಬುರುಡೆ. ನೀರೆದಲ್ಲಿ ದೊಡ್ಡದಾಗಿರುವಾಗ ತಲೆಯ ಅನುಪಾತಕ್ಕೆ ಹೋಲಿಸಿದಾಗ ಮುಖ ಸಣ್ಣದಾಗಿ ಕಾಣುವುದು. ಕಣ್ಣಗಳು ಕೇಳ ನೋಟ ಬೆರುತ್ತಿರುತ್ತವೆ. ತಾರಕೆಯ(ಡಿ) ಯ ಮೇಲಿನ ಬಿಳಿಯ ಗಡ್ಡೆ ಗೋಚರಸುವುದು. ನೋಟ ನಾಶವಾಗಿರುವುದು.

ದೃಷ್ಟಿಕೆ ಚಟುವಟಿಕೆಗಳಲ್ಲಿ ಸಾಮಾನ್ಯಕ್ಕೆ ಇರಬಹುದು. ಇಲ್ಲವೇ ತಲೆಯ ಭಾರದಿಂದಾಗಿ ಅಂಗಿಕಿಲತೆ ಕಾರ್ಬಿಕೊಳ್ಳಬಹುದು ಅಥವಾ ನರದೋಜವದಿಂದಾಗಿ ಪಾಶ್ಚಾತ್ಯವಾಯಿವಿಗೆ ತುತ್ತಾದಂತೆ ಕಾಣಬಹುದು. ಮಾನಸಿಕ ಚಟುವಟಿಕೆಗಳು ಅಭ್ಯರ್ಥಿಕರ ರಿತಿಯಲ್ಲಿ ಒಳಳ ಮುಕ್ಕಳಲ್ಲಿ ಸಾಮಾನ್ಯವಾಗಿ ಇರುತ್ತದೆ. ಆದರೆ ಮೊದಲ ಮೆದುಳು ಹೊರೆಯುರಿತಕ್ಕೆ ಸಿಕ್ಕುತ್ತತ್ತರಿಸಿ, ನೀರೆದಲ್ಲಿ ಬಳ್ಳವಳಿ ದೊರತ ಮುಕ್ಕಳಲ್ಲಿ ಮಂದಬುದ್ಧಿಯ ಕರಾಳ ಭಾಯಿ ಕುಸೆದಾಡುವುದು. ನೇತ್ತೆ ಸಮಸ್ಯೆ ತಲೇದೊರಬಹುದು. ದೀರ್ಘಕಾಲಿಕ ರೋಗಿಗಳಲ್ಲಿ ಕ್ಷೆಕಾಲಗಳಲ್ಲಿಯ ಶಕ್ತಿಹೀನತೆ ಉಂಟಾಗುವುದು.

ರೋಗ ನಿದಾನ

ರೋಗದ ಇತಿಹಾಸ, ಕಾಲ ಕಾಲಕ್ಕೆ ಅಳಿದ ತಲೆಯ ಸುತ್ತುಳೆ, ಮಾಸಿಕ ಫ್ರಿತಿಗಳಿಗೆ ಪರಿಶಿಲನೆ, ನರದೋಜವಲ್ಲಿದ ಕರಿ ನೇರಳಿಗಳನ್ನು ಒಪ್ಪಾರೆ ಪರಿಗಳಿಸಿದಾಗ ನೀರೆದಲ್ಲಿಯ ಇರುವಿಕೆಗೆ ಸುಳಿವು ದೊರಕಬಹುದು. ತಲೆ ಬುರುಡೆ ಕೆಕ್ಕಿರು, ಬೆನ್ನುಹಣಿಯ ದ್ರವದ ಒತ್ತುಡ, ವ್ಯವಸ್ಥೆಯ ಅಧ್ಯಯನ ಮಾಡುವುದು, ನ್ಯೂಮೋಫಿಫೇಲೋಗ್ಲಾಸಿ, ವೆಂಟಿಕೆಲೂಗಾಳಿ ಪರಿಕ್ಕೆಗಳಿಂದ ದೊರತ ಮಾಹಿತಿಗಳನ್ನು ಕ್ಷೇತ್ರಾಂಶರಿಗೆ ನೀರೆದಲ್ಲಿಯನ್ನು ವಿಸ್ತರಿಸಿಸಬಹುದು.

ಚಿಕಿತ್ಸೆ ಪನು?

ಚಿಕಿತ್ಸೆಯ ಮೂಲತತ್ವ ಕೇಂದ್ರ ನರಮಂಡಲ ಜಲದ ಉತ್ಪಾದನೆ ಕುಗಿಸುವುದು. ಜೀವಧ ಚಿಕಿತ್ಸೆ ಅರ್ಮ್ಮೊಂದು ಆಶಾದಾಯಿಕವಾಗಿಲ್ಲ. ಶಸ್ತ್ರಚಿಕಿತ್ಸೆಯನ್ನು ಎಲ್ಲ ರೋಗಿಗಳಿಗೆ ಬಳಸುವ ಅವಶ್ಯಕತೆ ಇಲ್ಲ. ಪ್ರತಿಶತ 40 ರಷ್ಟು ರೋಗಿಗಳು ಏಕಾಪಂಚಾಗಿ ಬೆಳೆಯುತ್ತಿರುವ ನೀರೆದಲ್ಲಿಯ ಬಾಹು ಬಂಧನದಿಂದ ತಪ್ಪಿಸಿಕೊಳ್ಳಬಹುದು. ಅಂದರೆ ಅಂಥ ರೋಗಿಗಳಲ್ಲಿ ನೀರೆದಲ್ಲಿಯ ಬೆಳವಣಿಗೆ ತಪ್ಪಿಸುಗೊಳ್ಳಬಹುದು. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ. ಆದರೆ ನರಂತರವಾಗಿ ಬೆಳೆಯುತ್ತಿರುವ ನೀರೆದಲ್ಲಿಗೆ ಶಸ್ತ್ರಚಿಕಿತ್ಸೆ ಅವಶ್ಯಕ. ಜೊತೆಗೆ ಕ್ಷಯದ ಮೆದುಳು ಹೊರೆಯುರಿತಕ್ಕೆ ಸೂಕ್ತ ಚಿಕಿತ್ಸೆಯನ್ನು ಸಾಳಿದ್ದು ನೀಡಬೇಕು.

(ಲೇಖಕರು ಬಾಗಲಕೋಚೆ ಜಿಲ್ಲೆ ಬಾದಾಮಿಯಲ್ಲಿರುವ ಕ್ಷಾಲಕೊಂಡ ಅಪ್ಪತ್ತೆಯಲ್ಲಿ ಹಿಂಣ ಹೆಚ್ಚೆಯೇ ತಪ್ಪಿಲ್ಲ. ಸಂಪರ್ಕ: 9448036207)